



ಜಲದಿಂದ ಜೀವ ಪರಿಸರ

ವಿಶ್ವೇಶ್ವರಯ್ಯ ಜಲ ನಿಗಮ ನಿಯಮಿತ

(ಕರ್ನಾಟಕ ಸರ್ಕಾರದ ಉದ್ಯಮ)

ನೋಂದಾಯಿತ ಕಛೇರಿ: ನಂ.148, ಎಂಟಿಸಿ ಸ್ಟ್ರೀಟ್, ಇನ್‌ಫೇಂಟ್ರಿ ರಸ್ತೆ, ಬೆಂಗಳೂರು-560001.
ದೂರವಾಣಿ ಸಂಖ್ಯೆ: 080-22289966 / 22256688, ಫ್ಯಾಕ್ಸ್ ಸಂಖ್ಯೆ: 080-22264477.
ಇ-ಮೇಲ್: mail@vjnl.in, ವೆಬ್ ಸೈಟ್: www.vjnl.in, CIN :U41000KA2016SGC097260

ಕಾರ್ಯಪಾಲಕ ಇಂಜಿನಿಯರ್ ರವರ ಕಛೇರಿ,
ಎತ್ತಿನಹೋಲೆ ಯೋಜನಾ ವಿಭಾಗ, ನಂ:4 ಮಧುಗಿರಿ,
ತುಮಕೂರು ಜಿಲ್ಲೆ-572132
ಫೋನ್ ನಂ: 08137- 282112
ಇ-ಮೇಲ್: eeyetmadhugiri4@gmail.com

Office of the Executive Engineer,
Yettinahole Project Division No 4, Madhugiri.
Tumkur Dist-572132
Ph: 08137- 282112
E-mail: eeyetmadhugiri4@gmail.com

SINo:EE/VJNL/YHP/Div-No.4/Madhugiri/NIT- 14/2022-23/

Date: 20.12.2022

Short term Tender Notification

(Through E-procurement system)

On Behalf of the Managing Director, Visvesvaraya Jala Nigama Limited, Bangalore the Executive Engineer, VJNL, Yettinahole Project Division No.4, Madhugiri, Karnataka is inviting tenders in Two tender document system on "Turnkey basis " from Eligible contractor's for the following works through e-Procurement portal.

Sl.No	Name of Work
01	"Survey, Investigation, Design, Supply, Installation Testing and Commissioning of Kolar Feeder(MS Gravity pipe) from Chainage 0.000 Km to 43.420 km off taking from Y- Junction near Bullenahalli village in Devanahalli Taluk, Bengaluru Rural district and its appurtenances structures under Yettinahole Project on Turnkey basis" Kolar Package-V.
02	"Survey, Investigation, Design, Supply, Installation Testing and Commissioning of Kolar Feeder(MS Gravity pipe) from Chainage 43.420 Km to 90.480 Km off taking near Arabi Kottanur village in KolarTaluk, Kolar district and its appurtenances structures under Yettinahole Project on Turnkey basis" Kolar Package-VI.
03	"Survey, Investigation, Design, Supply, Installation Testing and Commissioning of MS Gravity Main of Srinivaspura Gravity Feeder from Chainage :0+000 Km to 24+200 Km including Bagepalli Feeder(L=35 Km) and Gudibande Feeder (L=11.5 Km) off taking from Y junction near Bullenahalli Village in Devanahalli Taluk, Bengaluru Rural district and its appurtenances structures under Yettinahole Project on Turn Key basis".
04	"Survey, Investigation, Design, Supply, Installation Testing and Commissioning of MS Gravity Main of Srinivaspura Gravity Feeder from Chainage : 24+200 Km to 52+000 Km starting near Mallahalli Village in Sidlaghatta Taluk, Chikkaballapur district and its appurtenances structures under Yettinahole Project on Turn Key basis".
05	Survey, Investigation, Design, Supply, Installation Testing and Commissioning of MS Gravity Main of Srinivaspura Gravity Feeder from Chainage : 52+000 Km to 90+465 Km starting near Krishnapura Village in Chintamani Taluk, Chikkaballaur district and its appurtenances structures under Yettinahole Project on Turn Key basis".

The aspirant contractors, can download bid documents and submit the completed bid documents through e-procurement website www.eproc.karnataka.gov.in .Details such as amount put to tender, time schedule , EMD amount , class of contractor, tender condition, tender Processing fee, etc may be obtained through e-procurement portal


Executive Engineer,
V.J.N.L, YHP Division No.4,
Madhugiri